

ಈ ಲೇಖನದ ವಿಷಯಾನುಕ್ರಮಣಿಕೆ

<b>ಪ್ರಭಾತಪಂಚಕಮ್ — ದ್ವಿತೀಯಶ್ಲೋಕ</b>	<b>2</b>
ಶ್ರೀರಂಗನಾಥಃ	4
ಎರಸುಂದರೇಶಃ	11
ಶ್ರೀಮುಷ್ಣಕೋಲಃ	15
ಎರದರ್ಷಭಶ್ಚ	19
ಶ್ರೀವೇಂಕಟೇಶೋ ಎರಪೂರುಷೋಽಸೌ	21
ಕುರ್ವಂತು ಸರ್ವೇ ಮಮ ಸುಪ್ರಭಾತಮ್	23

ಪ್ರಭಾತಪಂಚಕಮ್ — ದ್ವಿತೀಯಶ್ಲೋಕ

ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ  
ಪರಮಪವಿತ್ರವಾದ ವಿದ್ಯಾಪರಂಪರೆಯ,  
ಶ್ರೀ ರಾಜೇಂದ್ರತೀರ್ಥಗುರುವರೇಣ್ಯರ ಪೂರ್ವಾದಿ  
ಮಠ, ಶ್ರೀಮಚ್ಚಂದ್ರಿಕಾಚಾರ್ಯರ ಶ್ರೀಮದ್  
ವ್ಯಾಸರಾಜಸಂಸ್ಥಾನದ ಪರಂಪರೆಯ  
ಶ್ರೀವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ  
ಲಕ್ಷ್ಮೀವಲ್ಲಭತೀರ್ಥಶ್ರೀಪಾದರು ರಚಿಸಿರುವ  
ದಿವ್ಯಾರ್ಥದ ಪ್ರಭಾತಪಂಚಕದ ಮೊದಲ ಶ್ಲೋಕದ  
ಅರ್ಥಾನುಸಂಧಾನವನ್ನು ಮಾಡಿದೆವು.  
ಎರಡನೆಯ ಶ್ಲೋಕ ಹೀಗಿದೆ —

ಶ್ರೀರಂಗನಾಥೋ ವರಸುಂದರೇಶಃ

ಶ್ರೀಮುಷ್ಣಕೋಲೋ ವರದರ್ಷಭಶ್ಚ |

ಶ್ರೀವೇಂಕಟೇಶೋ ವರಪೂರುಷೋಽಸೌ

ಕುರ್ವಂತು ಸರ್ವೇ ಮಮ ಸುಪ್ರಭಾತಮ್ || 2 ||

ಪ್ರಾತಃಕಾಲದಲ್ಲಿ ಎದ್ದ ತಕ್ಷಣ ತೀರ್ಥಕ್ಷೇತ್ರಗಳನ್ನು ಸ್ಮರಿಸಬೇಕು, ಸ್ಮರಿಸುವದರಿಂದ ಆಪತ್ತುಗಳು ಪರಿಹಾರವಾಗುತ್ತವೆ ಎಂದು ಶಾಸ್ತ್ರ ತಿಳಿಸುತ್ತದೆ.

ಆ ಕ್ಷೇತ್ರಗಳ ಸ್ಮರಣೆಯನ್ನು ನಮ್ಮಿಂದ ಮಾಡಿಸುತ್ತ, ಆ ಕ್ಷೇತ್ರಗಳ ಉಲ್ಲೇಖಗಳಿಂದಲೇ ತುಂಬ ಮಹತ್ವದ ಪ್ರಮೇಯಗಳ ಅನುಸಂಧಾನವನ್ನು ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದರು ನಮ್ಮಿಂದ ಮಾಡಿಸುತ್ತಾರೆ.

ಸಕಲ ಕ್ಷೇತ್ರಗಳಲ್ಲಿಯೂ ಸರ್ವೋತ್ತಮವಾದದ್ದು ಬದರೀಕ್ಷೇತ್ರ. ಹಾಗೆಯೇ ತಿರುಪತಿ.

ಶ್ರೀಮದಾಚಾರ್ಯರು ನಮಗಾಗಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಉಡುಪಿ.

ಶ್ರೀಲಕ್ಷ್ಮೀವಲ್ಲಭತೀರ್ಥರು, ತಾರತಮ್ಯಕ್ರಮದಲ್ಲಿ ಇಲ್ಲಿ ಉಲ್ಲೇಖ ಮಾಡುತ್ತಿಲ್ಲ. ಕ್ಷೇತ್ರಗಳ ತಾರತಮ್ಯವನ್ನು ಶಾಸ್ತ್ರದಿಂದ ತಿಳಿದು ನಾವು ಆ ರೀತಿಯಲ್ಲಿ ಸ್ಮರಣೆ ಮಾಡಬಹುದು. ಆದರೆ, ನಾವು ಬೆಳಗುಜಾವದಲ್ಲಿಯೇ ಮಾಡಬೇಕಾದ ಚಿಂತನೆ ಉಪಾಸನೆಗಳನ್ನು ಆ ಮಹಾಗುರುಗಳು ನಮಗಿಲ್ಲಿ ತಿಳಿಸಿ ಹೇಳುತ್ತಿದ್ದಾರೆ.

ಮತ್ತು, ಅವರು ಕ್ಷೇತ್ರ ಎಂದು ಕ್ಷೇತ್ರದ ಹೆಸರನ್ನು ಸ್ಮರಣೆ ಮಾಡುತ್ತಿಲ್ಲ. ಯಾವ ಭಗವದ್ರೂಪದ ಸನ್ನಿಧಾನದಿಂದ ಆ ನೆಲ ಕ್ಷೇತ್ರವಾಯಿತೋ, ಆ ಭಗವದ್ರೂಪವನ್ನೇ ಸ್ಮರಣೆ ಮಾಡುತ್ತಿದ್ದಾರೆ. ತುಂಬ ಮಹತ್ವದ ವಿಷಯ. ಕ್ಷೇತ್ರ ಮತ್ತು ಕ್ಷೇತ್ರಾಭಿಮಾನಿ ದೇವತೆಗಿಂತ ಹಿರಿಯನಾದವನು, ಅವರಿಗೆ ಆ ಮಾಹಾತ್ಮ್ಯಗಳನ್ನು ಕರುಣಿಸಿದವನು ಆ ರೂಪದ ಭಗವಂತ. ಹೀಗಾಗಿ ಅವನ ಸ್ಮರಣೆಯೇ ಪ್ರಧಾನ, ಕ್ಷೇತ್ರ, ಕ್ಷೇತ್ರಾಭಿಮಾನಿ ದೇವತೆಗಳನ್ನು ಅವನ ನಂತರ ಸ್ಮರಿಸಬೇಕು.

## ಶ್ರೀರಂಗನಾಥಃ

ಮೊದಲಿಗೆ ಸ್ಮರಿಸಿದ್ದು ಶ್ರೀರಂಗನಾಥನನ್ನು.

ರಾತ್ರಿ ಎಷ್ಟು ವಿಲಂಬವಾಗಿ ಮಲಗಿದರೂ ಬೆಳಿಗ್ಗೆ ಬೇಗ ಏಳುವ ಉಪಾಯವನ್ನು, ಉಪಾಸನೆಯನ್ನು ಶ್ರೀಮದಾಚಾರ್ಯರು ತಿಳಿಸಿಕೊಟ್ಟರು. ಈಗ ಆಚಾರ್ಯರ ಸನ್ನಿಧಾನ ಪಾತ್ರರಾದ ಶ್ರೀಲಕ್ಷ್ಮೀವಲ್ಲಭತೀರ್ಥರು ನಿದ್ರೆಯನ್ನೇ ಗೆಲ್ಲುವ

ಉಪಾಯವನ್ನು, ಬೆಳಗುಜಾವದ ಉಪಾಯವನ್ನು  
ತಿಳಿಸುತ್ತಿದ್ದಾರೆ.

ನಾವು ಒಮ್ಮೆ ಶಾಸ್ತ್ರದ ಅಧ್ಯಯನದಲ್ಲಿ, ದೇವರ  
ಆರಾಧನೆಯಲ್ಲಿ ಆಸಕ್ತರಾದೆವೋ, ನಮ್ಮ ನಿದ್ರೆಯ  
ಮೇಲೆ ನಮಗೆ ಹೇವರಿಕೆ ಆರಂಭವಾಗುತ್ತದೆ.  
ಅದರಲ್ಲಿಯೂ ಆವಶ್ಯಕತೆಗಿಂತ ಒಂದೈದು ನಿಮಿಷ  
ಹೆಚ್ಚಿಗೆ ಮಲಗಿದರೂ ಮನಸ್ಸು  
ಚಡಪಡಿಸಿಬಿಡುತ್ತದೆ.

ಶ್ರೀಕನಕದಾಸರು ಹೇಳುವಂತೆ ನಮ್ಮ ಆಯುಷ್ಯದ  
ಅರ್ಧಭಾಗ ಕಳೆದುಹೋಗುವದೇ ನಿದ್ರೆಯಲ್ಲಿ.  
ಯಾವ ಸಮಯದಲ್ಲಿ ವಿಶೇಷವಾಗಿ  
ಭಗವದಾರಾಧನೆಯನ್ನು ಮಾಡಬಹುದೋ, ಯಾವ  
ಸಮಯ ಮತ್ತಷ್ಟು ವಿಶೇಷ ಅಧ್ಯಯನಕ್ಕಾಗಿ  
ಉಪಯೋಗ ಬೀಳಬಹುದೋ ಆ ಸಮಯ  
ನಿದ್ರೆಗಾಗಿ ಹೊರಟು ಹೋಗುತ್ತದೆ.

ನಿಷಿದ್ಧ ಪದಾರ್ಥಗಳನ್ನು ತಿನ್ನುವದರಿಂದ ಮನಸ್ಸು  
ಕಲುಷಿತವಾಗುತ್ತದೆ, ಹೀಗಾಗಿ  
ಬುದ್ಧಿಪೂರ್ವಕವಾಗಿ ಅವುಗಳ ಸೇವನೆಯನ್ನು

ನಿಲ್ಲಿಸಬೇಕು ಎಂಬಂತೆ ಈ ನಿದ್ರೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಮೊದಲಿಗೆ ನಿದ್ರೆ ನಿಷಿದ್ಧ ಕಾರ್ಯವಲ್ಲ, ಹಾಗೂ ನಿದ್ರೆಯಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ನಮ್ಮ ದೇಹದ ಶ್ರಮ ಪರಿಹಾರವಾಗುವದೇ ನಿದ್ರೆಯಿಂದ.

ನಿದ್ರೆ ಸರಿಯಾಗಿ ಆಗದಿದ್ದರೆ ಎಚ್ಚರದ ಸಮಯವೂ ಸರಿಯಾಗಿ ಸಾಧನೆಗೆ ಉಪಯೋಗ ಬೀಳುವದಿಲ್ಲ. ನಿದ್ರೆ ಬಿಟ್ಟರೆ ಬದುಕಲೇ ಸಾಧ್ಯವಿಲ್ಲ. ಆದರೆ ನಿದ್ರೆ ಮಾಡಿದಷ್ಟು ಹೊತ್ತು ಅಪರಾಧೀಪ್ರಜ್ಞೆ. ಅಷ್ಟು ಸಮಯವನ್ನು ಕಳೆದುಕೊಂಡೆವಲ್ಲ ಎಂಬ ದುಃಖ.

ಅರುಣೋದಯದಿಂದ ಆರಂಭಿಸಿ ರಾತ್ರಿಯವರೆಗೆ ಒಂದು ಕ್ಷಣವೂ ಬಿಡದೆ ಹರಿಸ್ಮರಣೆಯನ್ನು ಮಾಡುತ್ತ, ಶಾಸ್ತ್ರದ ಅಧ್ಯಯನ ಅಧ್ಯಾಪನಗಳನ್ನು ಮಾಡುತ್ತ, ವಿಷ್ಣು ವೈಷ್ಣವಪೂಜೆಯನ್ನು ಮಾಡುತ್ತ, ರಾತ್ರಿ ಮಲಗಲು ಬಂದಾಗ ಮನಸ್ಸಿಗೆ ಹಿಂಸೆಯಾಗುತ್ತದೆ. ಈಗ ಕೊರಡಿನಂತೆ ಮಲಗಬೇಕೇ, ದೇವರ ಸ್ಮರಣೆ, ಅಧ್ಯಯನಗಳಿಂದ ದೂರವಾಗಬೇಕೆ ಎಂದು.

ಈ ರೀತಿಯ ಎಚ್ಚರ ಕೆಲಜನರಗೆ ಬರುವದೇ ಕಡಿಮೆ. ಈಗ ಮಲಗಿದರೆ ತಾನೇ, ನಾಳೆ ಎದ್ದು ಸಾಧನೆ ಮಾಡಲು ಸಾಧ್ಯ. ಹೀಗಾಗಿ ಮಲಗಿದರೆ ಏನೀಗ ಎಂಬ ಪ್ರಶ್ನೆ ಮಾಡುತ್ತಾರೆ. ಶ್ರಮವಿದ್ದರೆ ಮಲಗಬೇಕು. ಆ ಶ್ರಮವನ್ನೇ ಭಗವಂತ ನೀಗಿಸಿ, ನಿದ್ರೆಯನ್ನು ಗೆಲ್ಲಿಸಿದರೆ ಆ ಸಮಯವೂ ಸಾಧನೆಗೆ ಉಪಯೋಗವಾಗುತ್ತದೆ ಎಂಬ ವಿಷಯವೇ ಅವರಿಗೆ ಅರ್ಥವಾಗಿರುವದಿಲ್ಲ.

ಮತ್ತು, ಈ ರೀತಿಯ ನಿದ್ರೆಯನ್ನು ಗೆದ್ದಿದ್ದ ಮಹಾನುಭಾವರ ಬಗ್ಗೆ ನಾವು ಇತಿಹಾಸದಲ್ಲಿ ಕೇಳುತ್ತೇವೆ. ಅರ್ಜುನ ನಿದ್ರೆಯನ್ನು ಗೆದ್ದಿದ್ದ. ಅದಕ್ಕೇ ಅವನಿಗೆ ಗುಡಾಕೇಶ ಎಂದು ಹೆಸರು.

ಶ್ರೀಮದಾಚಾರ್ಯರ ತಮ್ಮಂದಿರಾದ ಶ್ರೀಮಧ್ವಾನುಜಾಚಾರ್ಯರು “ನ ಜಘಾಸ ನ ಸುಷ್ವಾಪ” ಸಂನ್ಯಾಸಕ್ಕಿಂತ ಮುಂಚೆಯೇ ನಿದ್ರೆಯನ್ನು ಗೆದ್ದಿದ್ದ ಮಹಾನುಭಾವರು.

ಹೀಗಾಗಿ, ನಿದ್ರೆಯನ್ನು ಗೆಲ್ಲುವದೂ ಸಾಧನೆಯಲ್ಲಿ ಒಂದು ಮಹತ್ವದ ಮೆಟ್ಟಿಲು. ಜೀವನದ ಪ್ರತೀಕ್ಷಣವನ್ನೂ ಸಾರ್ಥಕಗೊಳಿಸಲು ಬೇಕಾದ

ಸಿದ್ಧಿ. ಅದಕ್ಕಾಗಿ ನಾವು ಪ್ರಯತ್ನವನ್ನು  
 ಆರಂಭಿಸಬೇಕು. ಮೊಟ್ಟಮೊದಲ ಪ್ರಯತ್ನ  
 ದೇವರ ಪ್ರಾರ್ಥನೆ. ನಿದ್ರೆಯನ್ನು ಗೆಲ್ಲಲು ಯಾರನ್ನು  
 ಪ್ರಾರ್ಥಿಸಬೇಕು? ಉತ್ತರ ನೀಡಿದರು  
 ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದರು —  
 ಶ್ರೀರಂಗನಾಥಃ ಎಂದು.

ನಿದ್ರೆಯನ್ನು ಗೆಲ್ಲುವ ಹಂತಗಳು ಯಾವುವು?  
 ಮೊದಲನೆಯದು ಶಾಸ್ತ್ರ ಹೇಳಿದ ಸಮಯಕ್ಕೆ  
 ಮಲಗಿ ಶಾಸ್ತ್ರಹೇಳುವ ಸಮಯಕ್ಕೆ ಏಳುವುದು.  
 ಶಾಸ್ತ್ರ ಆರು ಸಮಯಗಳನ್ನು ತಿಳಿಸುತ್ತದೆ ಎಂದು  
 ಹಿಂದೆ ತಿಳಿದೆವು. (VNA186),

ಆರಂಭದಲ್ಲಿ ಸಾಧಿಸಬೇಕಾದ ಸಿದ್ಧಿ,  
 ಸೂರ್ಯಾಸ್ತವಾದ ಮೇಲೆ ಮೂರುಗಂಟಿಗಳ  
 ನಂತರ ಮಲಗಿ, ಸೂರ್ಯೋದಯಕ್ಕಿಂತ 96  
 ನಿಮಿಷಗಳ ಮುಂಚೆ ಏಳಬೇಕು. ಏಳು ಗಂಟಿಗಳ  
 ನಿದ್ರೆ. ಹಾಗೆ ಒಂದೊಂದೇ ಕ್ರಮವನ್ನು ಆರನೆಯ  
 ಕ್ರಮ ಸೂರ್ಯಾಸ್ತವಾಗಿ ಆರುಗಂಟಿಯ ನಂತರ  
 ಮಲಗಿ, ಸೂರ್ಯೋದಯಕ್ಕಿಂತ ನಾಲ್ಕುಗಂಟಿಗಳ



ಮುಂಚೆ ಅಂದರೆ ಎರಡೇ ಗಂಟೆಗಳ ನಿದ್ರೆ ಈ ಹಂತವನ್ನು ಏರಬೇಕು.

ಈ ಸಿದ್ಧಿಯನ್ನು ಗಳಿಸಲು ಶೇಷಶಾಯಿಯ ಉಪಾಸನೆ ಮಾಡಬೇಕು, ರಂಗನಾಥನ ಉಪಾಸನೆ ಮಾಡಬೇಕು, ಅವಿದ್ಯೆಯನ್ನು ನಿಯಾಮಕನಾದ ರಂಗನಾಯಕಿಯ ಒಡೆಯನನ್ನು ಸ್ಮರಿಸಬೇಕು.



ಎಷ್ಟೋಬಾರಿ ಶಾಸ್ತ್ರ ತಿಳಿಸಿದ ಸಮಯದಲ್ಲಿ ಮಲಗಲಿಕ್ಕಾಗದೆ, ಏಳಲಿಕ್ಕಾಗದೆ ಮನಸ್ಸು ನಾಚಿಕೆಗೊಳಗಾಗುತ್ತದೆ. ಆಗ ರಂಗನಾಥ ಕ್ಷಮಿಸು, ನನಗೆ ಶಾಸ್ತ್ರೋಕ್ತವಾದ ರೀತಿಯಲ್ಲಿ ಮಲಗಿ ಏಳಲು

ಶಕ್ತಿಯನ್ನು ನೀಡು ಎಂದು ಬೇಡಲು  
ಆರಂಭಿಸಬೇಕು.

ದೇವರ ಸ್ಮರಣೆಯಿಲ್ಲದೆ, ಸಾಧನೆಯಿಲ್ಲದೆ ಮರದ  
ಕೊರಡಿನಂತೆ ಮಲಗಿ ಜೀವನವನ್ನು ವ್ಯರ್ಥ  
ಮಾಡುತ್ತಿದ್ದೇನೆ, ಓ ರಂಗನಾಥ, ನಿದ್ರೆಯ ಮೇಲೆ  
ಹತೋಟಿಯನ್ನು ಕರುಣಿಸು ಎಂಬ ಪ್ರಾರ್ಥಿಸಬೇಕು.

ನಮಗೆ ನಿದ್ರೆಯ ಮೇಲೆ ಜಯವನ್ನು  
ನೀಡಲಿಕ್ಕಾಗಿಯೇ ತಾನು ನಿದ್ರೆಯ ಭಂಗಿಯಲ್ಲಿ  
ಸ್ವಾಮಿ ಪವಡಿಸಿದ್ದಾನೆ.

## ವರಸುಂದರೇಶ:

ಪ್ರಾತಃಕಾಲದಲ್ಲಿ ಎದ್ದ ತಕ್ಷಣ ದುಷ್ಟಜನರನ್ನು  
ನೋಡಬಾರದು. ಉತ್ತಮರನ್ನು ನೋಡಬೇಕು. ಎದ್ದ  
ತಕ್ಷಣ ದುಷ್ಟರನ್ನು ಕಂಡರೆ ಅದು ಅಶುಭದ  
ಸೂಚಕ, ಜಗಳದ ಸೂಚನೆ ಎಂದು ವ್ಯಾಸಸ್ವಾಮಿ  
ತಿಳಿಸುತ್ತದೆ —

ಪಾಪಿಷ್ಠಂ ದುರ್ಭಗಂ ವ್ಯಂಗಂ

ನಗ್ನಮುತ್ಯುತನಾಸಿಕಮ್ |

ಪ್ರಾತರುತ್ಥಾಯ ಯಃ ಪಶ್ಯೇತ್

ಸ ಕಲೀರುಪಲಕ್ಷಣಮ್ ||

ಘೋರ ಪಾಪ ಮಾಡಿದವ್ಯಕ್ತಿಯನ್ನು, ಹಿಂದೆ  
ಉತ್ತಮರ ದ್ರೋಹ ಮಾಡಿ ದೌರ್ಭಾಗ್ಯವನ್ನು ಪಡೆದ  
ವ್ಯಕ್ತಿಯನ್ನು, ಅಂಗಳನ್ನು ಕತ್ತರಿಸಿಕೊಂಡ  
ವ್ಯಕ್ತಿಯನ್ನು, ನಗ್ನನನ್ನು, ಮೂಗು  
ಕತ್ತರಿಸಿಕೊಂಡವನನ್ನು ಬೆಳಿಗ್ಗೆ ಎದ್ದು ನೋಡುವುದು,  
ಅಶುಭದ ಸೂಚಕ, ಕಲಹದ ಸೂಚಕ.

ಆದರೆ, ಕೆಲವು ಬಾರಿ ಏಳುತ್ತಿದ್ದಂತೆ ದುಷ್ಟರ  
 ಸ್ಮರಣೆಯಾಗಿಬಿಡುತ್ತದೆ. ಆಗ ಏನು ಮಾಡುವುದು?  
 ಶ್ರೀ ಲಕ್ಷ್ಮೀವಲ್ಲಭತೀರ್ಥಶ್ರೀಪಾದರು ಉತ್ತರಿಸಿದರು  
 — ವರಸುಂದರೇಶ:

ಅಳಗಿರಿಯ ರಂಗನನ್ನು ಸ್ಮರಣೆ ಮಾಡಿ. ಅಳಗಿರಿ  
 ಎನ್ನುವುದು ಮಧುರೈ ಬಳಿ ಇರುವಂತಹ  
 ಶ್ರೇಷ್ಠವಾದ ಕ್ಷೇತ್ರ. ಅನೇಕರು ಅಳಗಿರಿಗೆ ತಿರುಪತಿ  
 ಎಂದು ಅರ್ಥ ಮಾಡುತ್ತಾರೆ, ಅದು ತಪ್ಪು.  
 ತಮಿಳಿನಲ್ಲಿ ಅಳರ್ಗ ಕೋವಿಲ್ ಎಂದು  
 ಕರೆಯಲ್ಪಡುವ ಈ ಕ್ಷೇತ್ರ ಶ್ರೀಭೂಸಮೇತನಾದ  
 ಸುಂದರರಾಜನ ಕ್ಷೇತ್ರ.

ಯಮಧರ್ಮ ವೃಷಭರೂಪದಿಂದ ಪರಮಾತ್ಮನನ್ನು  
 ಒಲಿಸಿದ ಕ್ಷೇತ್ರ. ನನ್ನನ್ನು ಆರಾಧಿಸುವದರಿಂದ  
 ದೌರ್ಭಾಗ್ಯ ದೂರವಾಗುತ್ತದೆ ಎಂದು ಸುಂದರೇಶನೇ  
 ಯಮಧರ್ಮನಿಗೆ ವರವನ್ನು ನೀಡುತ್ತಾನೆ. ಶ್ರೀ  
 ಪುರಂದರದಾಸರೂ ಸಹಿತ ಸೌಭಾಗ್ಯದೇವಿಯ  
 ಅನುಗ್ರಹವನ್ನು ಪ್ರಾರ್ಥನೆ ಮಾಡುವ ಪರಿಯನ್ನು  
 ತಿಳಿಸಬೇಕಾದರೆ



“ಅಕ್ಕರೆಯುಳ್ಳ ಅಳಗಿರಿರಂಗನ ಚೊಕ್ಕ  
ಪುರಂದರವಿಠಲನ ರಾಣಿ, ಬಾಗ್ಯದ ಲಕ್ಷ್ಮಿ  
ಬಾರಮ್ಮ” ಎಂದು ದೌರ್ಭಾಗ್ಯದ ಪರಿಹಾರಕ್ಕಾಗಿ,

ಸೌಭಾಗ್ಯದ ಪ್ರಾಪ್ತಿಗಾಗಿ ಅಳಗಿರಿರಂಗನ  
ಸೇವೆಯನ್ನು ಸೂಚಿಸುತ್ತಾರೆ.

ಹೀಗಾಗಿ ದುರ್ಭಗರ ಸ್ಮರಣೆಯಿಂದ, ದುಷ್ಟರ  
ನೆನಪಿನಿಂದ, ಅಯೋಗ್ಯರ ದರ್ಶನದಿಂದ  
ಉಂಟಾಗುವ ದೋಷದ ಪರಿಹಾರಕ್ಕಾಗಿ  
ಸುಂದರೇಶನ ಸ್ಮರಣೆಯನ್ನು ಮಾಡುವಂತೆ  
ಆದೇಶಿಸಿದರು ನಮ್ಮ  
ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದರು.

## ಶ್ರೀಮುಷ್ಣಕೋಲಃ

ಬೆಳ್ಳಿಗೆ ಎದ್ದ ತಕ್ಷಣ ಕುಟುಂಬಕೃತ್ಯದ ಕುರಿತು  
ಆಲೋಚನೆ ಮಾಡಬೇಕು ಎಂದು ಕೂರ್ಮಪುರಾಣ  
ಹೇಳುತ್ತದೆ.

“ಬ್ರಾಹ್ಮೈ ಮುಹೂರ್ತ ಉತ್ಥಾಯ  
ಧರ್ಮಮರ್ಥಂ ಚ ಚಿಂತಯೇತ್ |  
ಕಾಯಕ್ಲೇಶಂ ತದದ್ಭೂತಂ  
ಧ್ಯಾಯೇತ ಮನಸೇಶ್ವರಮ್”

ಸಂಸಾರಯಾತ್ರೈ ಎಂದರೆ ಕ್ಲೇಶದ ಕಾಯಕವೇ.  
ಅದರಲ್ಲಿಯೂ ಹಣದ ಚಿಂತೆ ಯಾರನ್ನೂ ಬಿಟ್ಟಿದ್ದಲ್ಲ.  
ಧರ್ಮದ ಆಚರಣೆಯಲ್ಲಿಯೂ ದೇಹ  
ಕಷ್ಟಪಡಬೇಕು. ಹಣ, ಕುಟುಂಬದ ಚಿಂತೆ  
ಮನುಷ್ಯನನ್ನು ಹಿಂಡಿಹಾರಿಬಿಡುತ್ತದೆ. ಈ  
ಸಮಸ್ಯೆಗಳ ಪರಿಹಾರಕ್ಕೆ ಮನಸ್ಸಿನಲ್ಲಿ  
ಶ್ರೀಹರಿಯನ್ನು ನೆನೆಯಬೇಕು ಎಂದು  
ಕೂರ್ಮಪುರಾಣ ಹೇಳಿತು.

ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದರು ಯಾವ

ರೂಪವನ್ನು ಚಿಂತಿಸಬೇಕು ಎಂದು ಹೇಳಿದರು —  
ಶ್ರೀಮುಷ್ಣಕೋಲಃ.

ನಮಗೆ ನಮ್ಮ ಕುಟುಂಬವನ್ನು ಪೋಷಿಸುವ ಭಾರ.  
ಸಾಮಂತನಿಗೆ ತನ್ನ ಪ್ರಾಂತ್ಯದ ಜನರ ರಕ್ಷಣೆಯ  
ಭಾರ. ರಾಜನಿಗೆ ರಾಜ್ಯದ ರಕ್ಷಣೆಯ ಭಾರ.  
ಸಾರ್ವಭೌಮನಿಗೆ ಭೂಮಿಯ ಜನರ ರಕ್ಷಣೆಯ  
ಭಾರ. ಈ ಎಲ್ಲರನ್ನೂ ಸಲಹುವದು ಭೂಮಿಯ  
ಭಾರ. ಅಂತಹ ಭೂಮಿಯೇ ಸಂಕಷ್ಟಕ್ಕೆ  
ಒಳಗಾದಾಗ ಅವಳನ್ನು ರಕ್ಷಿಸಿದವನು ನಮ್ಮ  
ಸ್ವಾಮಿ. ಭೂವರಾಹ.





ಇಡಿಯ ಭೂಮಿಯನ್ನು ಕೋರೆದಾಡೆಯ ಮೇಲೆ ಹೊತ್ತು, ಪುಟ್ಟ ಮಕ್ಕಳಂತೆ ಸೊಂಟದ ಮೇಲೆ ಕೈಯಿಟ್ಟು ನಿಂತ ಆ ಶ್ರೀಮುಷ್ಣದ ಕೋಲ (ಕೋಲ ಎಂದರೆ ವರಾಹ)ನನ್ನು ನಾವು ಚಿಂತಿಸಬೇಕು. ಎರಡು ವರ್ಷದ ಪುಟ್ಟ ಮಗುವಿನ ಆಕೃತಿಯಲ್ಲಿ ಅದ್ಭುತವಾಗಿ ತನ್ನ ಸ್ವಾತಂತ್ರ್ಯವನ್ನು ಪ್ರಕಟ ಮಾಡುತ್ತ ನಿಂತಿರುವ ಆ ಶ್ರೀಮುಷ್ಣಕೋಲನ ಸ್ಮರಣೆಯಿಂದ ನಮ್ಮ ಸಂಸಾರಯಾತ್ರೆ ಸುಗಮವಾಗಿ ನಡೆಯುತ್ತದೆ. ಕುಟುಂಬಕೃತ್ಯ ನಿರ್ವಿಘ್ನವಾಗಿ ಸಾಗುತ್ತದೆ.

ನೋಡಿ, ನಮ್ಮ ಲಕ್ಷ್ಮೀವಲ್ಲಭತೀರ್ಥ ಶ್ರೀಪಾದಂಗಳವರು ಕೇವಲ ಕ್ಷೇತ್ರಗಳ ಹೆಸರನ್ನು ಸಂಗ್ರಹ ಮಾಡುತ್ತಿಲ್ಲ. ಅವರು ನಿರ್ದೇಶ ಮಾಡುತ್ತಿರುವ ಒಂದೊಂದು ಭಗವದ್ರೂಪದ ಹಿಂದೆಯೂ ಒಂದು ಉಪಾಸನೆಯಿದೆ, ಪ್ರಾತಃಕಾಲಕ್ಕೆ ಸಂಬಂಧಪಟ್ಟ ಧರ್ಮಶಾಸ್ತ್ರದ ವಿಧಿಯಿದೆ. **ಪಾಠವೆಂದರೆ ಶ್ರೀವ್ಯಾಸರಾಜಮಠದ ಪಾಠ** ಎಂದು ವಿದ್ವಾಂಸರ ವಲಯದಲ್ಲಿ ಯಾಕೆ ಪ್ರಸಿದ್ಧ ಎಂದರೆ ಈ ಕಾರಣಕ್ಕೆ. ಆ ಪರಂಪರೆಯ

ಮಹಾಯತಿಗಳು ಆಡುವ ಪ್ರತಿಯೊಂದು ಮಾತಿನ  
ಹಿಂದೆಯೂ ಶಾಸ್ತ್ರಗಳಿವೆ, ತತ್ವಗಳಿವೆ,  
ಉಪಾಸನೆಗಳಿವೆ. ಸಾಂಪ್ರದಾಯಿಕವಾದ  
ಕ್ರಮದಲ್ಲಿ ತತ್ವವನ್ನು ನಿರೂಪಿಸುವ ಕೌಶಲಕ್ಕೆ ಆ  
ವಿದ್ಯಾಪರಂಪರೆಯವರಿಗೆ ಆ  
ವಿದ್ಯಾಪರಂಪರೆಯವರೇ ಸಾಟಿ.



**Sri Lakshmi Vallabha Theertharu  
1632-1642, Thirumakoodalu**

## ಪರದರ್ಷಭಶ್ಚ

ಮುಂದಿನ ಮಾತೂ ಸಹಿತ ಅದ್ಭುತವಾದದ್ದು.  
ನಾವು ಪರಮಾತ್ಮನಲ್ಲಿ ಇದನ್ನು ನೀಡು, ಅದನ್ನು



ನೀಡು ಎಂದು ಪ್ರಾರ್ಥಿಸಿ

ಸಕಾಮಕರ್ಮಿಗಳಾಗಬೇಕಾಗಿಲ್ಲ. ಆ

ವರದರ್ಷಭನನ್ನು, ವರದ ಎಂದರೆ ವರಗಳನ್ನು

ನೀಡುವವನು, ವರದರಲ್ಲಿಯೇ ಋಷಭನಾದವನು

ಶ್ರೇಷ್ಠನಾದವನು ವರದರ್ಷಭ, ಕಂಚಿಯ

ವರದರಾಜ. ವರದೇಶವರಪ್ರದನಾದ ಆ

ಕಂಚೀಪುರಾಧೀಶನನ್ನು ಬೆಳಿಗ್ಗೆ ಎದ್ದು ಸ್ಮರಣೆ

ಮಾಡುವದರಿಂದ ನಮ್ಮ ಯೋಗ್ಯವಾದ

ಕಾಮನೆಗಳೆಲ್ಲ ಪರಿಪೂರ್ಣವಾಗುತ್ತವೆ.

ಇಲ್ಲಿ ಕಂಚಿ ವರದರಾಜ ಎನ್ನದೇ, ವರದರ್ಷಭ

ಎನ್ನಲಿಕ್ಕೆ ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದರಿಗೆ

ಮಹತ್ವದ ಕಾರಣವಿದೆ. ನೋಡಿ, ನಾವು ಎಷ್ಟೋ

ಬಾರಿ ಪರಮಾತ್ಮನನ್ನು ಏನೇನನ್ನೋ

ಬೇಡುತ್ತಿರುತ್ತೇವೆ. ಪ್ರಾಮಾಣಿಕವಾದ ಸೇವೆಯನ್ನೂ

ಮಾಡುತ್ತಿರುತ್ತೇವೆ. ಆದರೂ ಕೆಲಸ

ಆಗುತ್ತಿರುವದಿಲ್ಲ. ಕಾರಣ, ಆ ಫಲವನ್ನು ನಾವು

ಪಡೆಯುವದರಿಂದ ನಮಗೆ ಅಹಿತವೇ ಆಗುತ್ತದೆ

ಎನ್ನುವದು ಪರಮಾತ್ಮನಿಗೆ ಗೊತ್ತಿರುತ್ತದೆ. ಕೇಳಿದ

ತಕ್ಷಣ, ಸೇವೆ ಮಾಡಿದೊಡನೆಯೇ ಅವನು

ವರಗಳನ್ನು ನೀಡುವದಿಲ್ಲ, ನಾವು ಅದನ್ನು

ಪಡೆಯುವದರಿಂದ ನಮಗೆ ಹಿತವಾಗುವದಿದ್ದರೆ  
 ಮಾತ್ರ ನೀಡುತ್ತಾನೆ, ಇಲ್ಲದಿದ್ದರೆ ನೀಡುವದೇ  
 ಇಲ್ಲ. ಶಾಸ್ತ್ರ ಹೇಳುತ್ತದೆ — ಯದ್ಯಪ್ರಿಯಂ  
 ಕಾಮಯಂತೇ ನ ರಾತೀಶೋ ಹಿತೋ ಹಿ ಸಃ.  
 ತನಗೆ ಅಪ್ರಿಯವಾದದ್ದನ್ನು, ಅವರಿಗೆ  
 ಅಹಿತವಾದದ್ದನ್ನು ಅವರು ಬಯಸುತ್ತಿದ್ದರೆ  
 ಪರಮಾತ್ಮ ನೀಡುವದಿಲ್ಲ. ಅದಕ್ಕಾಗಿ ಅವನು  
 ವರದರ್ಷಭ.

## ಶ್ರೀವೇಂಕಟೇಶೋ ವರಪೂರುಷೋಽಸೌ

ಮಂಗಳಮಯವಾದ ಚಿಂತನೆಯಿದು. ನಿದ್ರೆ  
 ಮುಗಿದಿದೆ, ಎಚ್ಚರವಾಗಿದೆ. ಹಾಸಿಗೆಯ ಮೇಲೇ  
 ಇದ್ದೇವೆ ಇನ್ನೂ. ಕಣ್ಣಳನ್ನು ಮುಚ್ಚಿ ನಮ್ಮ  
 ಮನೋಮಂದಿರದಲ್ಲಿ ಪರಮಾತ್ಮನನ್ನು  
 ಧ್ಯಾನಿಸಬೇಕು. ಕಾಣಬೇಕು. ಧ್ಯಾಯೀತ  
 ಈಶ್ವರಮ್. ಯಾರನ್ನು ಧೇನಿಸಬೇಕು,  
 ಶ್ರೀಗುರುಗಳು ಉತ್ತರಿಸಿದರು ಆ  
 ವರಪೂರುಷನನ್ನು, ಆ ಪಾಪಪರಿಹಾರಕಾನದ ಶ್ರೀ  
 ವೇಂಕಟೇಶನನ್ನು ಸ್ಮರಿಸು ಎಂದು.



ಅವನ ಸ್ಮರಣೆಯೇ ಒಂದು ಅದ್ಭುತವಾದ  
 ಅನುಭವ. ಆ ಮಂಗಳಮಯವಾದ ತಿರುಪತಿ. ಆ  
 ಸ್ವಾಮಿಪುಷ್ಕರಿಣಿ. ಆ ದಿವ್ಯ ದೇಗುಲ. ಅದರ



ಮಧ್ಯದ ಆನಂದನಿಲಯ. ಆ ಆನಂದನಿಲಯದ  
 ಗರ್ಭ ಗುಡಿಯಲ್ಲಿ ನಾನು ಈ ಜಗತ್ತಿನ ಒಡೆಯ,  
 ನಾನು ಸ್ವತಂತ್ರ ಎಂದು ನಿಂತಿರುವ ನಮ್ಮ


ಪರಬ್ರಹ್ಮ. ನಮ್ಮ ಅಂತರ್ಯಾಮಿ. ಅವನ  
 ಚಿಂತನೆಯೇ ನಮ್ಮನ್ನು ಸಂಸಾರದಿಂದ  
 ಉದ್ಧರಿಸಿಬಿಡುತ್ತದೆ. ವೈಕುಂಠದ ನಾರಾಯಣ  
 ನಮಗಾಗಿ ತಿರುಪತಿಯಲ್ಲಿ ನೆಲೆಸಿದ್ದಾನೆ. ಇಡೀ  
 ಜಗತ್ತಿನಲ್ಲಿ ಇವನಿಗಿಂತ ಸುಭಗರುಂಟೇ. ಬೆಳಿಗ್ಗೆ  
 ಎದ್ದು ಸುಭಗರನ್ನು, ಸುಂದರರನ್ನು ಕಾಣು ಎನ್ನುತ್ತದೆ  
 ಶಾಸ್ತ್ರ. ಸೌಭಾಗ್ಯದೇವಿಗೇ ಭಾಗ್ಯವನ್ನು ಕರುಣಿಸುವ  
 ಇವನಿಗಿಂತ ಮತ್ತೊಬ್ಬ ಸುಭಗರನ್ನು ಎಲ್ಲಿ ಇರಲು  
 ಸಾಧ್ಯ. ಹೀಗಾಗಿ ಈ ವರಪೂರುಷನನ್ನು  
 ವೇಂಕಟೇಶನನ್ನು ಸ್ಮರಿಸು ಎಂದರು  
 ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದರು.

### ಕುರ್ವಂತು ಸರ್ವೇ ಮಮ ಸುಪ್ರಭಾತಮ್

ಹೀಗೆ ಭರತಭೂಮಂಡಲದಲ್ಲಿರುವ ಸಕಲ  
 ಕ್ಷೇತ್ರಗಲೂ, ಇಡೀ ಬ್ರಹ್ಮಾಂಡದಲ್ಲಿರುವ ಸಕಲ  
 ದೇವತೆಗಳ ಆವಾಸಸ್ಥಾನಗಳೂ ನಮಗೆ  
 ಸುಪ್ರಭಾತವನ್ನುಂಟುಮಾಡಲಿ. ನಮ್ಮ ಬೆಳಗನ್ನು,  
 ದಿವಸವನ್ನು, ಜೀವನವನ್ನು ಪಾವನಗೊಳಿಸಲಿ.

ಕ್ಷೇತ್ರಗಳನ್ನು ದರ್ಶಿಸಿ, ಅದರ ಮಾಹಾತ್ಮ್ಯವನ್ನು  
 ಶಾಸ್ತ್ರದಿಂದ ತಿಳಿದು ನಾವು ಸ್ಮರಿಸಬಹುದು.  
 ಆದರೆ, ಧರ್ಮಶಾಸ್ತ್ರದ ಆಚರಣೆಗೆ, ನಮ್ಮ  
 ಉಪಾಸನೆಗೆ ತಕ್ಕಂತೆ ಸ್ಮರಣೆ ಮಾಡುವ  
 ದಿವ್ಯಕ್ರಮವನ್ನು ತೋರಿಕೊಟ್ಟ  
 ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದರಿಗೆ ನನ್ನ  
 ಸರ್ವಸ್ವವನ್ನೂ ಸಮರ್ಪಿಸಿಕೊಳ್ಳುತ್ತೇನೆ.

— ವಿಷ್ಣುದಾಸ ನಾಗೇಂದ್ರಾಚಾರ್ಯ





## ವಿಶ್ವನಂದಿನಿಗೆ ಸಜ್ಜನರ ಸಹಾಯದ ಅಗತ್ಯವಿದೆ

ಪರಮಾತ್ಮನನ್ನು ತಿಳಿಸಿಕೊಡುವ ದಿವ್ಯಗ್ರಂಥಗಳನ್ನು ತಿಳಿಯಾದ ಭಾಷೆಯಲ್ಲಿ ಸಜ್ಜನರಿಗೆ ತಲುಪಿಸಲು ವಿಶ್ವನಂದಿನಿ 10000 ಗಂಟೆಗಳ ಉಪನ್ಯಾಸಗಳ ಗುರಿಯನ್ನೂ, 30000 ಪುಟಗಳ ಲೇಖನದ ಗುರಿಯನ್ನೂ ಹೊಂದಿದೆ.

ವಿಶ್ವನಂದಿನಿಯ ಎಲ್ಲ ಉಪನ್ಯಾಸಗಳೂ, ಲೇಖನಗಳೂ ಪ್ರತಿಯೊಬ್ಬರಿಗೂ ಉಚಿತವಾಗಿ ಲಭ್ಯ.

ಈ ಬೃಹತ್ ಜ್ಞಾನಸತ್ರ ನಿಮ್ಮ ನೆರವಿಲ್ಲದೇ ಮುಂದುವರೆಯಲು ಸಾಧ್ಯವಿಲ್ಲ.

ಈ ಜ್ಞಾನಕಾರ್ಯಕ್ಕೆ ನೆರವು ನೀಡುವ ಸಜ್ಜನರು ಕೆಳಗಿನ ಖಾತೆಗೆ ಹಣವನ್ನು ವರ್ಗಾಯಿಸಬಹುದು

- **Account Name**      **VISHWANANDINI**
- **Account Number**   **35368588017**
- **Account Type**      **Current Account**
- **Bank**                      **State Bank of India**
- **Branch**                    **T. Narasipura, Mysore**
- **IFSC**                        **SBIN0013233**

Please WhatsApp the transaction details to  
**9901551491**

ಈಗಾಗಲೇ ನೆರವು ನೀಡಿದ, ನೀಡುತ್ತಿರುವ ಸಜ್ಜನರಿಗೆ  
ನನ್ನ ಮನಃಪೂರ್ವಕ ಕೃತಜ್ಞತೆಗಳು.

ನೀವು ವಿಶ್ವನಂದಿನಿಯ ಖಾತೆಗೆ ಹಣವನ್ನು  
ವರ್ಗಾಯಿಸುವಾಗ

“ವಿಶ್ವನಂದಿನಿ ಗಮ್ಯ ತಲುಪಲಿ”

ಎಂದು ಗುರುದೇವತೆಗಳಿಗೆ,  
ಶ್ರೀ ವೇದವ್ಯಾಸದೇವರಿಗೆ  
ಪ್ರಾರ್ಥನೆ ಸಲ್ಲಿಸುವದನ್ನು ಮರೆಯಬೇಡಿ.

ಸಜ್ಜನರ ಪ್ರಾರ್ಥನೆಯನ್ನು  
ಶ್ರೀಹರಿ ಮನ್ನಿಸುತ್ತಾನೆ.

— ವಿಷ್ಣುದಾಸ ನಾಗೇಂದ್ರಾಚಾರ್ಯ

**Vishnudasa Nagendracharya**

No. 2, “Sri Madhwanuja Mandiram”  
Kaveri Marga, Hemmige Village,  
Talakadu, T Narasipura,  
Mysore - 571122, Karnataka, India

[nagendracharya@yahoo.co.in](mailto:nagendracharya@yahoo.co.in)

WhatsApp: 9901 551 491